

B2

**KARNATAKA POWER TRANSMISSION CORPORATION LIMITED
DEPARTMENTAL EXAMINATION – SEPTEMBER-2023**

**ASSISTANT GRADE - PART-B – PAPER-II
(Elementary Book Keeping)
(Books, Guides Notes etc., are not allowed)**

Date:06.09.2023

Maximum Marks: 100

Time: 9.30 am to 12.30.pm

ವಿಶೇಷ ಸೂಚನೆ: ಎಲ್ಲಾ ಸ್ಪಷ್ಟೀಕರಣಗಳಿಗೆ ಇಂಗ್ಲೀಷ್ ಆವೃತ್ತಿಯನ್ನೇ ಪರಿಗಣಿಸುವುದು

PART-A / ಭಾಗ-ಎ

1. Write Short Notes on the following (Any FIVE)

3x5=15

- A) Going Concern Concept
- B) Debentures
- C) Trade Receivables
- D) Outstanding Expenses
- E) Accounting Standards
- F) Contra Entries

ಕೆಳಕಂಡವುಗಳಿಗೆ ಟಿಪ್ಪಣಿ ಬರೆಯಿರಿ (ಯಾವುದಾದರೂ ಐದಕ್ಕೆ ಮಾತ್ರ)

- A) ಮುಂದುವರಿಯುವ ಸಂಸ್ಥೆ ಪರಿಕಲ್ಪನೆ
- B) ಸಾಲಪತ್ರಗಳು
- C) ವ್ಯಾಪಾರದ ಕರಾರು
- D) ಕೊಡಬೇಕಾದ ಖರ್ಚುಗಳು
- E) ಲೆಕ್ಕಬರಹ ಶಿಷ್ಟಗಳು
- F) ಕಾಂಟ್ರಾ ಎಂಟ್ರಿಗಳು

2. Answer the following (Any THREE)

5x3 = 15

- A) Distinguish between Journal and Ledger.
- B) What is bill of exchange and who are the Parties to a bill of exchange?
- C) Differentiate Capital Expenditure and Revenue Expenditure.
- D) What is Depreciation? Write the features of Depreciation.
- E) Write the Classification of Errors.

ಕೆಳಕಂಡವುಗಳಿಗೆ ಉತ್ತರಿಸಿ (ಯಾವುದಾದರೂ ಮೂರಕ್ಕೆ ಮಾತ್ರ).

- A) ದಿನವಹಿ (ರೋಜು ಪುಸ್ತಕ) ಮತ್ತು ಖಾತೆ ಪುಸ್ತಕಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.
- B) ವಿನಿಮಯ ಪತ್ರ ಎಂದರೇನು? ವಿನಿಮಯ ಪತ್ರದ ಪಕ್ಷಗಾರರು/ಕಕ್ಷಿಗಳು ಯಾರೆಂದು ವಿವರಿಸಿ.
- C) ಬಂಡವಾಳ ಮತ್ತು ಕಂದಾಯ ವೆಚ್ಚಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿ.
- D) ಸವಕಳಿ ಎಂದರೇನು? ಸವಕಳಿಯ ವೈಶಿಷ್ಟ್ಯಗಳ ಬಗ್ಗೆ ತಿಳಿಸಿ.
- E) ತಪ್ಪುಗಳ ವರ್ಗೀಕರಣಗಳನ್ನು ಬರೆಯಿರಿ.

3. From the following Trail balances of M/s Fortune Five, You are required to prepare Trading and Profit and Loss account and a Balance Sheet as on March 31, 2022. **20**

Debit Balances	Amount Rs	Credit Balances	Amount Rs
Plant and Machinery	2,60,000	Sales	6,00,000
Debtors	1,00,000	Return outwards	5,000
Interest	4,000	Creditors	5,00,000
Wages	2,400	Bills payable	1,40,000
Salary	5,000	Provision for bad debts	3,100
Carriage Inwards	1,000	Capital	4,40,000
Carriage Outwards	1,400	Rent received	20,760
Return Inwards	4,000	Commission received	32,000
Factory Rent	2,900		
Office Rent	4,600		
Insurance	1,560		
Furniture	45,000		
Buildings	5,60,000		
Bills Receivable	6,000		
Cash in hand	45,000		
Cash in Bank	70,000		
Commission	1,000		
Opening Stock	1,20,000		
Purchases	5,00,000		
Bad debts	7,000		
Total	17,40,860	Total	17,40,860

Adjustments:

- Provision for bad debts @ 5% and further bad debts Rs.4,000.
- Rent received in advance Rs.12,000.
- Prepaid insurance Rs.400.
- Depreciation on furniture @ 5%, plant and machinery @ 6%, building @ 7%.
- Closing Stock Rs.1,40,000.

ಈ ಕೆಳಗಿನ ಹೊಂದಾಣಿಕೆಗಳನ್ನು ಪರಿಗಣಿಸಿ ದಿನಾಂಕ 31.03.2022 ಕ್ಕೆ ಮೆ// ಫಾರ್ಮ್ ಫೈವ್ ರವರ ವ್ಯಾಪಾರ, ಲಾಭ & ನಷ್ಟ ಖಾತೆ ಮತ್ತು ಆಸ್ತಿ & ಹೊಣೆಪಟ್ಟಿಯನ್ನು ತಯಾರಿಸಿ.

ಡೆಬಿಟ್ ಶೀಲ್ಡುಗಳು	ಮೊತ್ತ ರೂ.	ಕ್ರೆಡಿಟ್ ಶೀಲ್ಡುಗಳು	ಮೊತ್ತ ರೂ.
ಸ್ಥಾವರ ಮತ್ತು ಯಂತ್ರೋಪಕರಣಗಳು	2,60,000	ಮಾರಾಟ	6,00,000
ಋಣಿಗಳು/ಸಾಲ ಪಡೆದವರು	1,00,000	ಹೊರ ಹಿಂಪಡೆಯುವುದು	5,000
ಬಡ್ಡಿ	4,000	ದಣಿಗಳು/ಸಾಲ ನೀಡಿದವರು	5,00,000
ಕೂಲಿ	2,400	ಪಾವತಿಸಬೇಕಾದ ಹುಂಡಿಗಳು	1,40,000
ವೇತನ	5,000	ವಸೂಲಾಗದ ಸಾಲದ ಮೇಲಿನ ಅವಕಾಶ	3,100
ಒಳ ಸಾಗಾಣಿಕೆ ವೆಚ್ಚ	1,000	ಬಂಡವಾಳ	4,40,000
ಹೊರ ಸಾಗಾಣಿಕೆ ವೆಚ್ಚ	1,400	ಸ್ವೀಕರಿಸಲಾದ ಬಾಡಿಗೆ	20,760
ಒಳ ಹಿಂಪಡೆದಿರುವುದು	4,000	ಸ್ವೀಕರಿಸಲಾದ ಕಮಿಷನ್	32,000
ಕಾರ್ಖಾನೆ ಬಾಡಿಗೆ	2,900		
ಕಛೇರಿ ಬಾಡಿಗೆ	4,600		
ವಿಮೆ	1,560		
ಪೀಠೋಪಕರಣಗಳು	45,000		
ಕಟ್ಟಡಗಳು	5,60,000		
ಸ್ವೀಕರಿಸಬೇಕಾದ ಹುಂಡಿಗಳು	6,000		
ನಗದು	45,000		
ಬ್ಯಾಂಕಿನಲ್ಲಿರುವ ನಗದು	70,000		
ಪಾವತಿಸಲಾದ ಕಮಿಷನ್	1,000		
ಆರಂಭಿಕ ಶಿಲ್ಕು	1,20,000		
ಖರೀದಿ	5,00,000		
ವಸೂಲಾಗದ ಸಾಲಗಳು (Bad debts)	7,000		
ಒಟ್ಟು	17,40,860	ಒಟ್ಟು	17,40,860

ಹೊಂದಾಣಿಕೆಗಳು;

- ವಸೂಲಾತಿಯಾಗದ ಸಾಲದ ಮೇಲಿನ ಅವಕಾಶ 5% ಮತ್ತು ಹೆಚ್ಚಿನ ವಸೂಲಾತಿಯಾಗದ ಸಾಲ ರೂ 4,000.
- ಮುಂಗಡ ಸ್ವೀಕರಿಸಲಾದ ಬಾಡಿಗೆ ರೂ. 12,000.
- ಪೂರ್ವ ಪಾವತಿಸಲಾದ ವಿಮೆ ರೂ 400/-
- ಪೀಠೋಪಕರಣಗಳ ಮೇಲೆ ಸವಕಳಿ ಶೇ 5%, ಸ್ಥಾವರ ಮತ್ತು ಯಂತ್ರೋಪಕರಣಗಳ ಮೇಲೆ ಶೇ 6% ಕಟ್ಟಡಗಳ ಮೇಲೆ ಶೇ 7%.
- ಕ್ಲೋಸಿಂಗ್ ಸ್ಟಾಕ್ ರೂ 1,40,000.

PART-B / ಭಾಗ-ಬಿ

(Answer any five of the following)
(ಈ ಕೆಳಗಿನವುಗಳಲ್ಲಿ ಯಾವುದಾದರೂ ಐದಕ್ಕೆ ಉತ್ತರಿಸಿ)

4. Journalize the following transactions in the books of Swaroop Traders during the month of Jan-2022. 10

Details	Amount (Rs.)
Business started with cash	100000
Opened Bank account with SBI	5000
Purchase Goods for cash	10000
Sold goods for Suma	20000
Goods return from Suma	2000
Cash received from Suma on full settlement of her account	17500
Paid for Stationary	1000
Paid rent by Cheque	4000
Drew for personal use	3000
Salary outstanding	60000

ಸ್ವರೂಪ್ ಟ್ರೇಡರ್ಸ್ ರವರ 2022 ನೇ ಜನವರಿ ತಿಂಗಳ ಅವಧಿಯ ವಹಿವಾಟುಗಳ ರೋಜು ದಾಖಲಿಸಿ.

ವಿವರಗಳು	ಮೊತ್ತ ರೂ ಗಳಲ್ಲಿ
ನಗದಿನಿಂದ ಪ್ರಾರಂಭವಾದ ವ್ಯವಹಾರ	100000
ಎಸ್‌ಬಿಐ ನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ	5000
ನಗದು ಸರಕು ಖರೀದಿ	10000
ಸುಮಾ ರವರಿಗೆ ಮಾರಾಟವಾದ ಸರಕುಗಳು	20000
ಸುಮಾ ರವರಿಂದ ಸರಕು ವಾಪಾಸು	2000
ಸುಮಾ ಅವರಿಂದ ಪಡೆದ ನಗದು	17500
ಸ್ಟೇಷನರಿಗೆ ಪಾವತಿಸಲಾದ ಮೊತ್ತ	1000
ಚೆಕ್ ಮೂಲಕ ಪಾವತಿಸಿದ ಬಾಡಿಗೆ	4000
ವೈಯಕ್ತಿಕ ಬಳಕೆಗಾಗಿ ಡ್ರ ಮಾಡಿದ ಮೊತ್ತ	3000
ಸಂಬಳದ ಬಾಕಿ	60000

5. From the following particulars, prepare a Bank Reconciliation Statement as on 31st January 2023. 10

- Debit balance as per Cash book is Rs.2,00,000.
- A cash deposit Rs.4000 was not recorded in the Bank column of the Cash book.
- A cheque for Rs.20,000 deposited but not recorded in the cash book.
- A cheque issued for Rs.5200 was recorded as Rs.5020 in the cash column
- The payment side of the cash book was under cast by Rs.2000
- The debit balance of Rs.30,000 as on the previous day was brought forward as a credit balance.
- A cash discount allowed of Rs.2,240 was recorded as Rs.2,420 in the bank column
- One outgoing cheque of Rs.6,000 was recorded twice in the cash book
- A cheque of Rs.10,000 received from a debtor was recorded in the cash book but not deposited in the bank for collection.

ಈ ಕೆಳಗಿನ ವಿವರಗಳಿಂದ 31ನೇ ಜನವರಿ-2023 ರಂದು ಇದ್ದಂತೆ ಬ್ಯಾಂಕು ಸಮನ್ವಯ ಪಟ್ಟಿ ತಯಾರಿಸಿ.

- ನಗದು ಪುಸ್ತಕದ ಪ್ರಕಾರ ಖರ್ಚಿನ ಶಿಲ್ಕು ರೂ.2,00,000.
- ನಗದನ್ನು ಠೇವಣಿ ಮಾಡಿದೆ, ಆದರೆ ನಗದು ರೂ.4,000 ಗಳನ್ನು ಪುಸ್ತಕದ ಬ್ಯಾಂಕ್ ಅಂಕಣದಲ್ಲಿ ಬರೆದಿಲ್ಲ.
- ರೂ.20,000 ಚೆಕ್‌ನ್ನು ಠೇವಣಿ ಮಾಡಿದೆ, ಆದರೆ ನಗದು ಪುಸ್ತಕದ ಬ್ಯಾಂಕ್ ಅಂಕಣದಲ್ಲಿ ಬರೆದಿಲ್ಲ.
- ರೂ.5,200 ಗಳ ಒಂದು ಚೆಕ್‌ನ್ನು ನೀಡಿದೆ. ಅದನ್ನು ನಗದು ಅಂಕಣದಲ್ಲಿ ರೂ.5,020 ಗಳು ಎಂದು ದಾಖಲು ಮಾಡಿದೆ.
- ನಗದು ಪುಸ್ತಕದ ಪಾವತಿ ಬದಿಯಲ್ಲಿ ರೂ.2,000 ಕಡಿಮೆ ಕೂಡಿಸಲಾಗಿದೆ.
- ಹಿಂದಿನ ದಿನದ ಮುಂದುವರೆದ ಖರ್ಚಿನ ಶಿಲ್ಕನ್ನು ರೂ.30,000 ನ್ನು ಮುಂದೆ ತಂದ ಜಮಾ ಶಿಲ್ಕನ್ನಾಗಿ ಬರೆಯಲಾಗಿದೆ.
- ರೂ.2,240 ನಗದು ಸೋಡಿ ನೀಡಿದ್ದನ್ನು ಬ್ಯಾಂಕಿನ ಅಂಕಣದಲ್ಲಿ ರೂ.2,420 ಎಂದು ನಮೂದಿಸಿದೆ.
- ರೂ. 6,000 ಗಳ ಒಂದು ಹೊರಹೋಗುವ ಚೆಕ್‌ನ್ನು ನಗದು ಪುಸ್ತಕದಲ್ಲಿ ಎರಡು ಸಲ ಬರೆಯಲಾಗಿದೆ.
- ಸಾಲಗಾರನಿಂದ ಪಡೆದ ರೂ.10,000 ಗಳ ಚೆಕ್‌ನ್ನು ನಗದು ಪುಸ್ತಕದಲ್ಲಿ ದಾಖಲಿಸಿದೆ. ಆದರೆ ಸಂಗ್ರಹಕ್ಕಾಗಿ ಬ್ಯಾಂಕಿಗೆ ಠೇವಣಿ ಮಾಡಿಲ್ಲ.

6. Enter the following transactions in the double column cash book with bank and cash columns and balance it. 10

Date Aug/2022	Particulars	Rs.
01	Cash at office and Bank balance	18,500 79,850
02	Mohan settled his account of Rs. 7,500, by giving the cheque of Rs. 7,300	
03	Mohan's cheque deposited into the bank	
04	Mohan's cheque returned dishonoured	
05	Paid for mobile bill	1,500
06	Purchased Furniture and paid by cheque	12,500
07	Bought goods and paid by cheque	20,000
08	Paid salary	6,000
09	Sold goods for cash	16,000
10	Insurance premium paid by cheque	2,500
11	Goods withdrawn for domestic use	3,500
12	Sold goods to Sindhu on credit	5,000
13	Cash deposited into the bank	15,000

ಬ್ಯಾಂಕ್ ಮತ್ತು ನಗದು ಕಾಲಮ್‌ಗಳೊಂದಿಗೆ ಡಬಲ್ ಕಾಲಮ್ ನಗದು ಪುಸ್ತಕದಲ್ಲಿ ಈ ಕೆಳಗಿನ ವಹಿವಾಟುಗಳನ್ನು ನಮೂದಿಸಿ ಮತ್ತು ಅದನ್ನು ಸಮತೋಲನಗೊಳಿಸಿ.

ದಿನಾಂಕ: ಆಗಸ್ಟ್-2022	ವಿವರಗಳು	ಮೊತ್ತ ರೂ.
01	ಕಚೇರಿಯಲ್ಲಿ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್	18,500 79,850
02	ಮೋಹನ್ ತನ್ನ ಖಾತೆಯ ರೂ. 7,500, ಚೆಕ್ ನೀಡಿ ರೂ. 7,300	
03	ಮೋಹನ್ ಅವರ ಚೆಕ್ ಬ್ಯಾಂಕಿಗೆ ಜಮೆಯಾಗಿದೆ	
04	ಮೋಹನ್ ಅವರ ಚೆಕ್ ಅಪಮಾನಕರವಾಗಿ ಹಿಂತಿರುಗಿತು	
05	ಮೊಬೈಲ್ ಬಿಲ್ ಪಾವತಿಸಲಾಗಿದೆ	1,500
06	ಪೀಠೋಪಕರಣಗಳನ್ನು ಖರೀದಿಸಿ ಚೆಕ್ ಮೂಲಕ ಪಾವತಿಸಲಾಗಿದೆ	12,500
07	ಸರಕುಗಳನ್ನು ಖರೀದಿಸಿ ಚೆಕ್ ಮೂಲಕ ಪಾವತಿಸಲಾಗಿದೆ	20,000
08	ಪಾವತಿಸಿದ ಸಂಬಳ	6,000
09	ನಗದು ಹಣವನ್ನು ಮಾರಾಟ ಮಾಡಿದರು	16,000
10	ವಿಮಾ ಪ್ರೀಮಿಯಂ ಅನ್ನು ಚೆಕ್ ಮೂಲಕ ಪಾವತಿಸಲಾಗುತ್ತದೆ	2,500
11	ದೇಶೀಯ ಬಳಕೆಗಾಗಿ ಸರಕುಗಳನ್ನು ಹಿಂತೆಗೆದುಕೊಳ್ಳಲಾಗಿದೆ	3,500
12	ಸಾಲದ ಮೇಲೆ ಸಿಂಧುಗೆ ಸರಕುಗಳನ್ನು ಮಾರಿದೆ	5,000
13	ಹಣವನ್ನು ಬ್ಯಾಂಕಿಗೆ ಜಮಾ ಮಾಡಲಾಗಿದೆ	15,000

7. From the following ledger balances prepare a Trial Balance as on March 31st, 2022 in the books of M/s Wind World.

10

SL.No	Account Title	Rs.
1.	Sales of Goods	30,21,000
2.	Purchase of Goods	3,75,000
3.	Opening Stock	1,87,500
4.	Share Capital	6,75,000
5.	Salary	3,55,500
6.	Debtors	12,75,000
7.	Creditors	6,50,000
8.	Bills Receivables	8,25,000
9.	General Reserve	1,08,000
10.	Office Expenses	3,22,500
11.	Cash in Hand	3,15,000
12.	Rent Expenses	1,27,500
13.	Travelling Expenses	82,500
14.	Plant & Machinery	7,50,000
15.	Depreciation on Plant & Machinery	75,000
16.	Bad & Doubtful debts	75,500
17.	Bank Overdraft	24,000
18.	Rates and Taxes	1,30,000
19.	Surplus	68,000
20.	Bills Payables	3,50,000

ಕೆಳಗಿನ ಲೆಡ್ಜರ್ ಖಾತೆಗಳಿಂದ ಮೆ// ವಿಂಡ್ ವರ್ಲ್ಡ್ ರವರ ಪುಸ್ತಕದಲ್ಲ ಮಾರ್ಚ್ 31 2022 ರ ಅಂತ್ಯಕ್ಕೆ ತಾಳೆಪಟ್ಟಿಯನ್ನು ಸಿದ್ಧಪಡಿಸಿ.

ಕ್ರ.ಸಂ	ವಿವರಗಳು	(ರೂ)
1.	ಸರಕು ಮಾರಾಟ	30,21,000
2.	ಸರಕು ಖರೀದಿ	3,75,000
3.	ದಾಸ್ತಾನು	1,87,500
4.	ಬಂಡವಾಳ	6,75,000
5.	ವೇತನ	3,55,500
6.	ಸಾದಿಲ್ವಾರು ಖರ್ಚುಗಳು	12,75,000
7.	ಸಾದಿಲ್ವಾರು ಧಣಿಗಳು	6,50,000
8.	ಸ್ವೀಕರಿಸಬೇಕಾದ ಹುಂಡಿಗಳು	8,25,000
9.	ಸಾಮಾನ್ಯ ಮೀಸಲು	1,08,000
10.	ಕಚೇರಿ ವೆಚ್ಚ	3,22,500
11.	ನಗದು	3,15,000
12.	ಬಾಡಿಗೆ ವೆಚ್ಚ	1,27,500
13.	ಪ್ರಯಾಣ ವೆಚ್ಚ	82,500
14.	ಸ್ಥಾವರ ಮತ್ತು ಯಂತ್ರಗಳು	7,50,000
15.	ಸ್ಥಾವರ ಮತ್ತು ಯಂತ್ರಗಳ ಮೇಲಿನ ಸವಕಳಿ	75,000
16.	ವಸೂಲಾಗದ ಮತ್ತು ಅನುಮಾನಾಸ್ಪದ ಸಾಲ	75,500
17.	ಬ್ಯಾಂಕ್ ಓವರ್ ಡ್ರಾಫ್ಟ್	24,000
18.	ತೆರಿಗೆ	1,30,000
19.	ಹೆಚ್ಚುವರಿ	68,000
20.	ಪಾವತಿಸಬೇಕಾದ ಹುಂಡಿಗಳು	3,50,000

8. Enter the following transactions to respective ledger accounts for the month of Jan-2022. 10

- Started business with cash Rs 1,20,000/- on 01.01.2022.
- Goods Purchased by cash Rs 20,000/-.
- Furniture purchased for Rs. 30,000/-
- Sold goods to Rupali for Rs.10,000/-
- Rupali returned goods for Rs.500/-
- Drew cash Rs.10,000/- for personal use.

ಜನವರಿ-2022 ರ ಈ ಕೆಳಕಂಡ ವ್ಯವಹಾರಗಳನ್ನು ಆಯಾ ವ್ಯವಹಾರದ ಖಾತಾ ಪುಸ್ತಕದಲ್ಲಿ ದಾಖಲಿಸಿ;

- ದಿನಾಂಕ 01.01.2022ರಂದು ನಗದು ರೂ.1,20,000/- ಮೂಲಕ ವ್ಯವಹಾರವನ್ನು ಆರಂಭಿಸಿದೆ.
- ನಗದು ರೂ.20,000/- ಮೂಲಕ ಸಾಮಗ್ರಿ ಖರೀದಿಸಿದೆ
- ಪೀಠೋಪಕರಣಗಳನ್ನು ರೂ.30,000 ನೀಡಿ ಖರೀದಿಸಿದೆ.
- ರೂಪಾಳ ರವರಿಗೆ ರೂ 10,000 ಕ್ಕೆ ಸರಕು ಮಾರಾಟ ಮಾಡಿದೆ.
- ರೂಪಾಳ ರವರಿಂದ ರೂ 500 ರಷ್ಟು ಸರಕು ಹಿಂತಿರುಗಿಸಲಾಗಿದೆ.
- ವೈಯಕ್ತಿಕ ಬಳಕೆಗಾಗಿ ಡ್ರಾ ಮಾಡಿದ ನಗದು ರೂ 10,000.

9. M/s Mehra and Sons acquired a machine for Rs.1,80,000 on October 01, 2020, and spent Rs.20,000 for its installation. The firm writes-off depreciation at the rate of 10% on original cost every year. Record necessary journal entries for the year 2021 and draw up Machine Account and Depreciation Account for first three years given that,

- The book of accounts closes on March 31 every year and
- The firm charges depreciation to asset account.

10

ಮೆ// ಮೆಹರಾ ಮತ್ತು ಮಕ್ಕಳು ಅಕ್ಟೋಬರ್ 1, 2020 ರಂದು ರೂ 1,80,000 ಗಳಿಗೆ ಯಂತ್ರವೊಂದನ್ನು ಖರೀದಿಸಿ ಅದರ ಪ್ರತಿಷ್ಠಾಪನೆಗಾಗಿ ರೂ 20,000 ಖರ್ಚು ಮಾಡಿದರು. ಸಂಸ್ಥೆಯು ಪ್ರತಿ ವರ್ಷ ಮೂಲ ವೆಚ್ಚದ ಮೇಲೆ 10% ರಂತೆ ಸವಕಳಿ ತೆಗೆಯುತ್ತದೆ. 2020-21 ನೇ ಸಾಲಗಾಗಿ ಅವಶ್ಯವಿರುವ ರೋಜು ದಾಖಲೆಗಳನ್ನು ಮಾಡಿ ಮೊದಲ ಮೂರು ವರ್ಷಗಳಿಗಾಗಿ ಯಂತ್ರ ಖಾತೆ ಮತ್ತು ಸವಕಳಿ ಖಾತೆಯನ್ನು ಈ ಕೆಳಕಂಡ ಅಂಶಗಳನ್ನು ಗಮನಿಸಿ ತಯಾರಿಸಿರಿ.

- ಪ್ರತಿ ವರ್ಷ ಖಾತೆ ಪುಸ್ತಕಗಳು ಮಾರ್ಚ್ 31 ಕ್ಕೆ ಮುಕ್ತಾಯವಾಗುತ್ತದೆ ಹಾಗೂ
- ಸಂಸ್ಥೆಯು ಸವಕಳಿಯನ್ನು ಆಸ್ತಿ ಖಾತೆಗೆ ಖರ್ಚು ಹಾಕುತ್ತದೆ.

10. Rectify the following errors by passing Journal entries where ever necessary 10

- A return of goods of Rs. 450 by Arun is wrongly recorded in the purchases return book as Rs. 540.
- Rent paid to landlord Rs. 1,500 stands debited to landlord's a/c.
- Salary paid Rs.2000 was debited to employees personal a/c.
- A purchase of furniture of Rs. 2,500 has been debited to purchase a/c.
- Credit purchases from M&Co Rs.8000 were recorded through sales book.
- Cash sales Rs. 2,000 were posted to commission a/c.

ಈ ಕೆಳಕಂಡ ದೋಷಗಳನ್ನು ಸರಿಪಡಿಸಿ ರೋಜು ದಾಖಲೆಯನ್ನು ಬರೆಯಿರಿ.

- ಅರುಣ್ ರವರಿಂದ ರೂ.450 ಕ್ಕೆ ಖರೀದಿ ಮಾಡಿದ ಸರಕು, ಖರೀದಿ ರಿಟರ್ನ್ ಪುಸ್ತಕದಲ್ಲಿ ರೂ.540 ಎಂದು ತಪ್ಪಾಗಿ ನಮೂದಿಸಿದೆ.
- ಜಮೀನುದಾರನಿಗೆ ಪಾವತಿಸಿದ ಬಾಡಿಗೆ ರೂ.1500, ಜಮೀನುದಾರನ ಖಾತೆಗೆ ಡೆಬಿಟ್ ಆಗಿರುತ್ತದೆ.
- ರೂ.2000 ಸಂಬಳ ಪಾವತಿಸಿರುವುದು ನೌಕರರ ವಯಕ್ತಿಕ ಖಾತೆಗೆ ಡೆಬಿಟ್ ಆಗಿರುತ್ತದೆ.
- ರೂ.2500 ಮೊತ್ತದ ಪೀಠೋಪಕರಣ ಖರೀದಿಗೆ ಖರ್ಚು ಮಾಡಿದ್ದು, ಖರೀದಿ ಖಾತೆಗೆ ಡೆಬಿಟ್ ಆಗಿರುತ್ತದೆ.
- ರೂ.8000 ಎಂ&ಕೋ ಕಂಪೆನಿಯಿಂದ ಕ್ರೆಡಿಟ್ ಖರೀದಿ ಮಾಡಿರುವುದನ್ನು ಸೇಲ್ಸ್ ಬುಕ್ ಮೂಲಕ ನಮೂದಿಸಲಾಗಿದೆ.
- ರೂ.2000 ನಗದು ಮಾರಾಟವಾಗಿದ್ದು, ತಪ್ಪಾಗಿ ಕಮಿಷನ್ ಖಾತೆಗೆ ನಮೂದಿಸಿರುವುದು.
